UDAYSHIVAKUMAR INFRA LIMITED

(Formerly known as UDAYSHIVAKUMAR INFRA PRIVATE LIMITED)

Registered office: 1924A/196, Banashankari Badavane,
Near Nh-4 Bypass Davangere Karnataka India- 577005



CIN: U45309KA2019PLC130901 Email Id: cs@uskinfra.com Website: www.uskinfra.com Telephone No: +918192297009

Date: 13.09.2023

To,	To,
BSE LTD	National Stock Exchange of India Ltd
Phiroze Jeejeebhoy Towers	Exchange Plaza,
25th Floor, Dalal Street,	Bandra- Kurla Complex,
Mumbai- 400001	Sandra (E), Mumbai – 400051
BSE SCRIP CODE: 543861	NSE EQUITY SYMBOL: USK

ISIN: INEONOY01013

Dear Sir,

<u>Sub: Newspaper advertisement regarding 04th AGM of the Company - Regulation 47 of SEBI (LODR) Regulations, 2015</u>

Pursuant to Regulation 47 of the Securities and Exchange Board of India (Listing Obligations and Disclosure Requirements) Regulations 2015, we are enclosing herewith newspaper advertisement, regarding 04th Annual General Meeting of the Members of the Company scheduled on **Saturday, the 30thday of September, 2023 at 03:30 P.M. (IST)** at 1924a/196, Banashankari Badavane, Near Nh-4 Bypass Na Davangere – 577005, Karnataka, India, published in the following newspapers:

- a) Business Standard- BENGALURU (English) dated 09th September, 2023
- b) Hosadigantha- Davangere (Kannada) dated 09th September, 2023

You are requested to kindly take the above information on record.

Thanking you,

Yours faithfully, For **Udayshivakumar Infra Limited**

Bharti Ramchandani Company Secretary

Encl.: As above

ಉದಯಶಿವಕುಮಾರ ಇನ್ನಾ ಅಮಿಟೆಡ್

ಸಿಐಎನ್ : ಯು4530ಕೆಎ2019ಪಿಎಲ್ಲಿ130901(ಹಿಂದಿನ ಹೆಸರು : ಉದಯಶಿವಕುಮಾರ ಇನ್ನಾ ಪೈವೇಟ್ ಲಿಮಿಟೆಡ್) ನೋಂದಾಯಿತ ಕಛೇರಿ : #1924/ಎ-196, "ಮಂದು ಕೃಪ" ಬನಶಂಕರಿ ಬಡಾವಣೆ, ಎನ್ಹೆಚ್-4, ಬೈಪಾಸ್ ಹತ್ತಿರ,ದಾವಣಗೆರೆ-577005, ಕರ್ನಾಟಕ. ವೆಬ್ಸ್ರೆಟ್ : www.uskinfra.com, ಇ–ಮೇಲ್: cs@uskinfra.com, Phone: 08192-297009

ವಾರ್ಷಿಕ ಸಾಮಾನ್ಯ ಸಭೆ ಮತ್ತು ಇ-ಫೋೞ೦ಗ್ ಮಾಹಿತಿಯ ಸೂಚನೆ

ಸೂಚನೆಯನ್ನು ಈ ಮೂಲಕ ನೀಡಲಾಗಿದೆ:

- ಕಂಪನಿಯ 04 ನೇ ವಾರ್ಷಿಕ ಸಾಮಾನ್ಯ ಸಭೆ ("AGM") ಶನಿವಾರ, 30 ಸೆಪ್ಕೆಂಬರ್, 2023 ರಂದು 03:30 PM ಕ್ಕೆ ಕಂಪನಿಯ ನೋಂದಾಯಿತ ಕಚೇರಿಯಲ್ಲಿ 1924A/196, ಬನಶಂಕರಿ ಬಡಾವಣೆ, NH-4 ಹತ್ತಿರ ಬೈಪಾಸ್ Davangere Karnataka India- 577005, ನಡೆಯಲಿದೆ. ಕಂಪನಿಗಳ ಕಾಯಿದೆ, 2013 ರ ಎಲ್ಲಾ ಅನ್ರಯವಾಗುವ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು SEBI (ಪಟ್ಟಿ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅವಶ್ಯಕತೆಗಳು) ನಿಯಮಗಳು, 2015 (SEBI ಪಟ್ಟಿ ನಿಯಮಗಳು) ಸಾಮಾನ ಸುತ್ತೋಲೆಯೊಂದಿಗೆ ಓದಲಾಗುತ್ತದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ("MCA") ಮತ್ತು SEBI (ಒಟ್ಟಾರೆಯಾಗಿ "ಸಂಬಂಧಿತ ಸುತೋಲೆಗಳು" ಎಂದು ಉಲೇಖಿಸಲಾಗುತದೆ), AGM ಕರೆ ಮಾಡುವ ಸೂಚನೆಯಲ್ಲಿ ನಿಗದಿಪಡಿಸಿದಂತೆ ವ್ಯವಹಾರವನ್ನು ವಹಿವಾಟು ಮಾಡಲು.
- 2. ಸಂಬಂಧಿತ ಸುತ್ತೋಲೆಗಳಿಗೆ ಅನುಸಾರವಾಗಿ, ಬೋರ್ಡ್ ವರದಿ, ಕಾರ್ಪೊರೇಟ್ ಆಡಳಿತ ವರದಿ, ಲೆಕ್ಕಪರಿಶೋಧಕರ ವರದಿ ಮತ್ತು ಅದಕ್ಕೆ ಲಗತಿಸಬೇಕಾದ ಇತರ ದಾಖಲೆಗಳೊಂದಿಗೆ 2022-23ರ ಹಣಕಾಸು ವರ್ಷದ AGM ಮತ್ತು ಹಣಕಾಸು ಹೇಳಿಕೆಗಳ ಸೂಚನೆಯನು ಕಳುಹಿಸಲಾಗುತ್ತದೆ. ಕಂಪನಿಯ ಎಲ್ಲಾ ಸದಸ್ಯರು ಎಲೆಕ್ಸಾನಿಕ್ ಮೋಡ್ನಲ್ಲಿ ಯಾರ ಇಮೇಲ್ ವಿಳಾಸವನ್ನು ಕಂಪನಿ/ಠೇವಣಿ ಭಾಗವಹಿಸುವವರು(ಗಳು) /ರಜಿಸ್ತಾರ್ ಮತ್ತು ವರ್ಗ್ ವಣೆ ಏಜೆರ್ಟ್ ನೊಂದಿಗೆ ನೋಂದಾಯಿಸಲಾಗಿದೆ. ಮೇಲೆ ತಿಳಿಸಲಾದ ದಾಖಲೆಗಳ ಭೌತಿಕ ನಕಲನ್ನು ಕಳುಹಿಸುವ ಅವಶ್ಯಕತೆಗಳನ್ನು MCA ಮತ್ತು SEBI ಸುತ್ತೋಲೆಗಳ ಮೂಲಕ ವಿತರಿಸಲಾಗಿದೆ. ಸೂಚನೆ ಮತ್ತು ವಾರ್ಷಿಕ ವರದಿಯ ರವಾನೆಯು ಸೆಪ್ರೆಂಬರ್ 08, 2023 ರಂದು ಪೂರ್ಣಗೊಂಡಿದೆ.
- ಕಂಪನಿಗಳ ಕಾಯಿದೆ, 2013 ರ ಸೆಕನ್ 108 ರ ಪಕಾರ ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ಮತ್ತು SEBI ಪಟ್ಟಿಯ ನಿಯಮಗಳ ನಿಯಮ 44 ರ ನಿಯಮ 20 ರೊಂದಿಗೆ ಓದಲಾಗಿದೆ, ಕಂಪನಿಯು ಎಲೆಕ್ಸಾನಿಕ್ ವಿಧಾನಗಳ ಮೂಲಕ ಮತದಾನದ ಸೌಲಭ್ಯವನ್ನು (ರಿಮೋಟ್ ಇ-ವೋಟಿಂಗ್) ಅದರ ಸದಸ್ಕರಿಗೆ ಒದಗಿಸಲು ಸಂತೋಷವಾಗಿದೆ. ರಿಮೋಟ್ ಇ-ವೋಟಿಂಗ್ ಮೂಲಕ ಮತ ಚಲಾಯಿಸದ ಸದಸ್ಥರಿಗೆ AGM ಸಮಯದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡುವ ಸೌಲಭ್ಯವನ್ನು ಕಂಪನಿಯು ಒದಗಿಸುತ್ತದೆ.
- 4. ರಿಮೋಟ್ ಇ–ವೋಟಿಂಗ್ ಮೂಲಕ ಮತ(ಗಳನ್ನು) ಹಾಕುವ ವಿಧಾನ (ಎ) ರಿಮೋಟ್ ಇ–ವೋಟಿಂಗ್ ಮೂಲಕ AGM ನ ಸೂಚನೆಯಲ್ಲಿ ಸೂಚಿಸಿರುವಂತೆ ಸದಸ್ಯರು ತಮ್ಮ ಮತ(ಗಳನ್ನು) ವ್ಯವಹಾರದ ಮೇಲೆ ಚಲಾಯಿಸಲು ಅವಕಾಶವನ್ನು ಹೊಂದಿರುತ್ತಾರೆ. (ಬಿ) ಡಿಮೆಟಿರಿಯಲೈಸ್ಟ್ ಮೋಡ್, ಫಿಸಿಕಲ್ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಮತ್ತು ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸದ ಸದಸ್ಯರಿಗೆ ರಿಮೋಟ್ ಇ-ವೋಟಿಂಗ್ ನ ಸೂಚನೆಗಳನ್ನು AGM ನ ಸೂಚನೆಯಲ್ಲಿ ಒದಗಿಸಲಾಗಿದೆ. ರಿಮೋಟ್ ಇ-ವೋಟಿಂಗ್ ಮೂಲಕ ತಮ್ಮ ಮತ(ಗಳನ್ನು) ಚಲಾಯಿಸದ AGM ಗೆ ಹಾಜರಾಗುವ ಸದಸ್ಯರು ಬ್ಯಾಲೆಟ್ ಪೇಪರ್ ಮೂಲಕ AGM ನಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆ. ರಿಮೋಟ್ ಇ-ವೋಟಿಂಗ್ ನ ಸೂಚನೆಗಳು ಕಂಪನಿಯ ವೆಬ್ ಸೈಟ್ ನಲ್ಲಿ www.uskinfra.com ನಲ್ಲಿ ಲಭ್ಯವಿದೆ.
- ಕಟ್-ಆಫ್ ದಿನಾಂಕದಂದು ಅಂದರೆ ಸೆಪೆಂಬರ್ 23, 2023 ರಂತೆ ಭೌತಿಕ ರೂಪದಲ್ಲಿ ಅಥವಾ ಡಿಮೆಟಿರಿಯಲ್ಲೆಸ್ಟ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ರಿಮೋಟ್ ಇ–ವೋಟಿಂಗ್ ಸಿಸ್ಸಮ್ ಮೂಲಕ ನೋಟಿಸ್ನನಲ್ಲಿ ಸೂಚಿಸಿದಂತೆ ಎಲ್ಲಾ ವ್ಯವಹಾರಗಳ ಮೇಲೆ ವಿದ್ಯುನ್ನಾನವಾಗಿ ಮತ ಚಲಾಯಿಸಬಹುದು. ನ್ಯಾಷನಲ್ ಸರ್ವೀಸಸ್ ಡಿಪಾಸಿಟರಿ ಲಿಮಿಟೆಡ್ (NSDL). ಸದಸ್ಯರಿಗೆ ತಿಳಿಸಲಾಗಿದೆ:
- ನೋರ್ಟಿಸ್ನಲ್ಲಿ ಸೂಚಿಸಲಾದ ವ್ಯವಹಾರಗಳನ್ನು ವಿದ್ಯುನ್ನಾನ ವಿಧಾನದ ಮೂಲಕ ಮತದಾನದ ಮೂಲಕ ವಹಿವಾಟು ನಡೆಸಬಹುದು;
- ii. ರಿಮೋಟ್ ಇ–ವೋಟಿಂಗ್ ಬುಧವಾರ, ಸೆಪ್ಟೆಂಬರ್ 27, 2023 ರಂದು ಬೆಳಿಗ್ಗೆ 9:00 ಗಂಟೆಗೆ ಪ್ರಾರಂಭವಾಗುತ್ತದೆ;
- iii. ರಿಮೋಟ್ ಇ-ವೋಟಿಂಗ್ ಶುಕ್ರವಾರ, ಸೆಪ್ರೆಂಬರ್ 29, 2023 ರಂದು ಸಂಜೆ 5:00 ಗಂಟೆಗೆ ಕೊನೆಗೊಳ್ಳುತ್ತದೆ;
- iv. ಎಲೆಕಾನಿಕ್ ವಿಧಾನದ ಮೂಲಕ ಅಥವಾ AGM ನಲ್ಲಿ ಮತ ಚಲಾಯಿಸಲು ಅರ್ಹತೆಯನ್ನು ನಿರ್ಧರಿಸಲು ಕಟ್-ಆಫ್ ದಿನಾಂಕ ಸೆಪ್ಟೆಂಬರ್
- v. ನೋಟಿಸ್ ರವಾನೆಯ ನಂತರ ಕಂಪನಿಯ ಷೇರುಗಳನ್ನು ಪಡೆದುಕೊಳ್ಳುವ ಮತ್ತು ಕಂಪನಿಯ ಸದಸ್ಯರಾಗುವ ಮತ್ತು ಕಟ್-ಆಫ್

ಷೇರುಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯು info@masserv.com ಗೆ ಇಮೇಲ್ ಕಳುಹಿಸುವ ಮೂಲಕ ಬಳಕೆದಾರ ID ಮತ್ತು ಪಾಸ್ವರ್ಡ್ ಅನ್ನು ಪಡೆಯಬಹುದು;

- vi. ಸದಸ್ಯರು ದಯವಿಟ್ಟು ಇದನ್ನು ಗಮನಿಸಬಹುದು: (ಎ) ಇ–ಮತದಾನಕ್ಕೆ ಒದಗಿಸಲಾದ ಮೇಲೆ ಹೇಳಿದ ದಿನಾಂಕ ಮತ್ತು ಸಮಯದ ನಂತರ ರಿಮೋಟ್ ಇ–ಫೋಟಿಂಗ್ ಮಾಡ್ಕೂಲ್ ಅನ್ನು ಎನ್ಎಸ್ಡೌಎಲ್ ನಿಷ್ಕೆಯಗೊಳಿಸುತ್ತದೆ (ಬಿ) ಸದಸ್ಯರಿಗೆ ಎಜಿಎಂನಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮತದಾನದ ಸೌಲಭ್ಯವನ್ನು ಒದಗಿಸಲಾಗುತ್ತದೆ (ಸಿ) ಸಭೆಯ ಮೊದಲು ರಿಮೋಟ್ ಇ-ವೋಟಿಂಗ್ ಮೂಲಕ ಮತ ಚಲಾಯಿಸಿದ ಸದಸ್ಯರು ಸಭೆಗೆ ಹಾಜರಾಗಬಹುದು ಆದರೆ ಸಭೆಯಲ್ಲಿ ಮತ್ತೆ ಮತ ಚಲಾಯಿಸಲು ಅರ್ಹರಾಗಿರುವುದಿಲ್ಲ; (ಡಿ) ಕಟ್-ಆಫ್ ದಿನಾಂಕದಂದು ಠೇವಣಿದಾರರು ನಿರ್ವಹಿಸುವ ಸದಸ್ಯರ ರಿಜಿಸ್ತರ್ನಲ್ಲಿ ಅಥವಾ ಲಾಭದಾಯಕ ಮಾಲೀಕರ ರಿಜಿಸ್ತರ್ನಲ್ಲಿ ಹೆಸರನ್ನು ದಾಖಲಿಸಿರುವ ವ್ಯಕ್ತಿಯು ರಿಮೋಟ್ ಇ-ವೋಟಿಂಗ್ ಸೌಲಭ್ಯವನ್ನು ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ;
- vii. ಸೂಚನೆ ಮತ್ತು ವಾರ್ಷಿಕ ವರದಿಯು ಕಂಪನಿಯ ವೆಬ್ಸೈಟ್ www.uskinfra.com ನಲ್ಲಿ www.bseindia.com ನಲ್ಲಿ BSE ಲಿಮಿಟೆಡ್ ನ ವೆಬ್ಸೈಟ್ ನಲ್ಲಿ ಮತ್ತು www.nseindia.com ನಲ್ಲಿ ನ್ಯಾಷನಲ್ ಸ್ಟಾಕ್ ಎಕ್ಕ್ ಚೇಂಜ್ ಆಫ್ ಇಂಡಿಯಾದ ವೆಬ್ಸೈಟ್ ನಲ್ಲಿ ಲಭ್ಯವಿದೆ.
- viii. ಯಾವುದೇ ಪ್ರಶ್ನೆಯಿದ್ದಲ್ಲಿ, ಸದಸ್ಯರು ಶರ್ವನ್ ಮಂಗಳ, ಜನರಲ್ ಮ್ಯಾನೇಜರ್, MAS ಸರ್ವೀಸಸ್ ಲಿಮಿಟೆಡ್, T-34, II ನೇ ಮಹಡಿ, NSÁ ಇಂಡಸ್ಥಿಯಲ್ ಏರಿಯಾ, ಹಂತ–II, ನವದೆಹಲಿ 110020, ದೂರವಾಣಿ ಸಂಖ್ಯೆ: +91 11 2638 7281, 82, 83, ಫ್ಯಾಕ್ಸ್ ಸಂಖ್ಯೆ: +91 11 2638 7384, ಮೊಬೈಲ್ ಸಂಖ್ಯೆ – 9811742828, ಇಮೇಲ್ : info@masserv.com, ಯಾವುದೇ ಹೆಚ್ಚಿನ ಸೃಷ್ಟೀಕರಣಗಳಿಗಾಗಿ.

ಉದಯಶಿವಕುಮಾರ್ ಇನಾ ಲಿಮಿಟೆಡ್

ಹೆಸರು: ಉದಯಶಿವಕುಮಾರ್ ಹುದ್ದೆ: ವ್ಯವಸಾಪಕ ನಿರ್ದೇಶಕ 05326601 DIN:

1924A/196, ಸ್ವಾಮಿ ವಿವೇಕಾನಂದರ ಶಾಲೆ ಹಿಂದೆ

NH4 ಬೈಪಾಸ್ ಹತ್ತಿರ, ಬನಶಂಕರಿ ಬಡಾವಣೆ, ದಾವಣಗೆರೆ-577005

ಸ್ಥಳ: ದಾವಣಗೆರೆ

ವಿಳಾಸ:

ದಿನಾಂಕ: 09ನೇ ಸೆಪ್ಲೆಂಬರ್ 2023

ನಂ.: 417/4ಎ/4ಬಿ, 'ಬೆನಕೇಶ್ ಪ್ಲಾಜಾ', ಶ್ರೀ ವಿನಾಯಕ ದೇವಸ್ಥಾನದ ಹತ್ತಿರ, ದೀಕ್ಸಿತ್ ರಸ್ತೆ, ಕೆ.ಬಿ. ಬಡಾವಣೆ, ದಾವಣಗೆರೆ - 577 002. ಮೊ. : 9448423715

ವಾರ್ಷಕ ಮಹಾಸಭೆಯ ಅಹ್ಮಾನ

ನಮ್ಮ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ದಿನಾಂಕ 10.09.2023ನೇ ಭಾನುವಾರ ಮಧ್ಯಾಹ್ನ 12.15ಕ್ಕೆ ದಾವಣಗೆರೆ ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ **ಕುವೆಂಪು ಕನ್ನಡ ಭವನದಲ್ಲಿ ಶ್ರೀ ಹೆಚ್**.ಡಿ. **ಪ್ರಭುದೇವ್** ರವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ. ಆದ್ದರಿಂದ ಸಂಘದ ಸದಸ್ಯರು ಸಕಾಲಕ್ಕೆ ಸಭೆಗೆ ಹಾಜರಾಗಬೇಕೆಂದು ವಿನಂತಿ.

ಶ್ರೀ ಎ.ಪಿ. ಷಡಾಕ್ಟರಪ್ಪ

ಶ್ರೀ ಹೆಚ್.ಡಿ. ಪ್ರಭುದೇವ್ ಉಪಾಧ್ಯಕ್ಷರು

ಶ್ರೀ ಎಸ್. ಬಸವರಾಜ್

- + ಶ್ರೀ ಕೆ.ಎನ್. ಶಿವಲಿಂಗಪ್ಪ, ಬಾಡ + ಶ್ರೀ ಬಿ.ಬಿ. ರಾಮಚಂದ್ರ
- + ಶ್ರೀ ಬಿ.ಎನ್. ರೇವಣಸಿದ್ದಪ್ಪ (ಬಾಳೆಹೊಲದ ಸಿದ್ದಣ್ಣ) + ಶ್ರೀ ಸಿ. ಸುಭಾಷ್
- 💠 ಶ್ರೀ ಟಿ.ಎಂ. ಮುರುಗೇಂದ್ರಯ್ಯ 🕈 ಶ್ರೀಮತಿ ಕೆ.ಎಂ. ಮಮತ ವಿಶ್ವನಾಥ್ ♦ ಶ್ರೀಮತಿ ಕೆ.ವಿ. ನೇತ್ರಾವತಿ ಗುರುಮೂರ್ತಿ

ವಿಶೇಷ ಆಹ್ರಾನಿತರು: 💠 ಶ್ರೀ ಹೆಚ್.ಎಸ್. ಬಸವಂತಪ್ಪ

ಸೂಚನೆ : ♦ ಈಗಾಗಲೇ ಆಹ್ವಾನ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸಲಾಗಿದ್ದು, ತಲುಪದೇ ಇದ್ದಲ್ಲಿ ಇದನ್ನೇ ಆಹ್ವಾನ ಪತ್ರಿಕೆ ಎಂದು ಭಾವಿಸಿ ಸಭೆಗೆ ಆಗಮಿಸಬೇಕಾಗಿ ವಿನಂತಿ. ♦ ಸದಸ್ಯರುಗಳು ತಮ್ಮ ವಿಳಾಸ ಬದಲಾಗಿದ್ದಲ್ಲಿ ಕೂಡಲೇ ಸಂಘದ ಕಾರ್ಯಾಲಯಕ್ಕೆ ಬಂದು ಲಿಖಿತವಾಗಿ ನೂತನ ವಿಳಾಸವನ್ನು ತಿಳಿಸಬೇಕು. ♦ ಡಿವಿಡೆಂಡ್ (ಲಾಭಾಂಶ) ಪಡೆಯದೇ ಇರುವ ಸದಸ್ಯರುಗಳು ಕೂಡಲೇ ಪಡೆಯಲು ಕೋರಿದೆ. 💠 ಪ್ರಕಟಿಸಿದ ಲಾಭಾಂಶವನ್ನು ಮೂರು ವರ್ಷದೊಳಗೆ ಪಡೆಯತಕ್ಕದ್ದು, ತಪ್ಪಿದಲ್ಲಿ ಅದನ್ನು ಮೀಸಲು ನಿಧಿಗೆ (ರಿಸರ್ವ್ ಫಂಡ್) ವರ್ಗಾಯಿಸಲಾಗುವುದು. 🕈 ಸಂಘದ ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಮತ್ತು ಚುನಾವಣೆಯಲ್ಲಿ ಭಾಗವಹಿಸಲು ಗುರುತಿನ ಚೀಟಿ ಕಡ್ಡಾಯವಾಗಿರುವುದರಿಂದ ಇತ್ತೀಚಿನ ಎರಡು ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡನ್ನು ಸಂಘಕ್ಕೆ ನೀಡಿ ಗುರುತಿನ ಚೀಟಿ ಪಡೆಯಬೇಕಾಗಿ ವಿನಂತಿ. ♦ ಸದಸ್ಯರು 5 ವಾರ್ಷಿಕ ಮಹ್ರಾಸಭೆಗಳಲ್ಲಿ ಕನಿಷ್ಟ 2 ಸಭೆಗಳಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ.

HOUSE FOR RENT OR LEASE

1 BHK, 2 BHK, KSRTC Road. Shakti Nagar, Bhoomika Nagar, Lakshmi Layout, S.S. HI-Tech Badavane, Sivakumar Badavane. Siddaganga Badayane.

Ajent: 73532 55225

ರತ್ತ ಮಾರ್ಕೆಟಿಂಗ್

ನಮಲ್ಲಿ ಎಲ್ಲಾ ತರಹದ ಗ್ಯಾಸ್ ಗೀಸರ್ ಹಾಗೂ ಗ್ಯಾಸ್ ಸ್ಕವ್ ಗಳನ್ನು ನಿಮ್ಮ ಮನೆಗೇ ಬಂದು ರಿಪೇಠಿ ಮಾಡಿಕೊಡುತ್ತೇವೆ. ಹಾಗೂ ಹಳೆಯ ಗ್ಯಾಸ್ ಗೀಸರ್ ಮತ್ತು ಸೃವ್ ಗಳನ್ನು ಉತ್ತಮ ಬೆಲೆಗೆ ಖರೀದಿಸುತ್ತೇವೆ. Buy ವಿದ್ಯಾನಗರ, ದಾವಣಗೆರೆ 99019 40727

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳ ವಿಶ್ಯಾಸಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ ವಸ್ತು ಲೋಪ, ದೋಷ, ಗುಣಮಟ್ಟ ುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗು ತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. . -ಜಾಹೀರಾತು ವ್ಯವಸಾಪಕರು

ಲೈಂಗಿಕ ನಿಶ್ವಕ್ತಿಗೆ ನಿರಾಶರಾಗಬೇಡಿ

ಶೀಘ್ರ ಸೃಲನ, ಹಸ್ತ ಮೈಹುನ, ಸ್ಪಪ್ರದೋಷ್ಟ ನರಗಳ ದೌರ್ಬಲ್ಯತೆ, ತಾರುಣ್ಯ ನಾಶ, ಸಂತಾನ ದೋಷ್ಯ ಲ್ಲಿಂಗಿಕ ಸಮಸ್ಯೆಗೆ ಬ್ಲೇಟಿಯಾಗಿ.

ದಾವಣಗೆರೆ:2&3ರಂದ ಬಸವರಾಜ ಲಾಡ್ ಪಿ.ಬಿ. ರಸ್ತೆ

ಡಾ ಎಚ್.ಅಯ್. ದೊಡಮನಿ (G.R.No.8969 ಡಮ್ಮಣಗಿ ಕಾಂಪ್ರೆಕ್ಸ್, 1ನೇ ಮಹಡಿ, ನಂ.26 ಹಳೀಬಸ್ ಸ್ಟ್ಯಾಂಡ್ ಎದುರಿಗೆ, ಹುಬ್ಬಳ್ಳ M:9740523710



ಸಂಚಿತ ಕೈಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.,

ಶ್ರೀ ಮುರುಘರಾಜೇಂದ್ರ ಕಾಂಪ್ಲೆಕ್ಸ್, ನಿಟುವಳ್ಳಿ ರಸ್ತೆ, ದಾವಣಗೆರೆ. ಫೋನ್ ; 08192-275317

ಮಾನ್ಯ ಸದಸ್ಯರುಗಳ ಗಮನಕ್ಕೆ 23ನೇ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ

ಸನ್ನಾನ್ಯ ಸಂಘದ ಸದಸ್ಯರುಗಳೇ, ದಿನಾಂಕ: 15.09.2023 ರ ಶುಕ್ರವಾರ ಬೆಳಿಗ್ಗೆ 11.30 ಗಂಟೆಗೆ ಸಂಘದ 23ನೇ ವಾರ್ಷಿಕ ಮಹಾಸಭೆಯನ್ನು ದಾವಣಗೆರೆ-ಹರಿಹರ ಅರ್ಬನ್ ಕೋ ಆಪ್ ಬ್ಯಾಂಕ್, ಸಹಕಾರ ಸಮುದಾಯ ಭವನ, ಎಂ.ಸಿ.ಸಿ. 'ಎ" ಬ್ಲಾಕ್, ರಾಮಕೃಷ್ಣ ಆಶ್ರಮದ ಹತ್ತಿರ, ದಾವಣಗೆರೆ-4ರಲ್ಲಿ ಕರೆಯಲಾಗಿದೆ. ಮಾನ್ಯ ಸರ್ವಸದಸ್ಯರು ಸಕಾಲಕ್ಕೆ ಆಗಮಿಸಿ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಕೋರಲಾಗಿದೆ.

ಸದಸ್ಕರಿಗೆ ವಿಶೇಷ ಸೂಚನೆ : SSLC ಮತ್ತು ದ್ವಿತೀಯ PUCಯಲ್ಲಿ ಶೇಕಡ 90%ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿ.: 11.09.2023, ಇದರ ಜೊತೆಗೆ ಅಂಕಪಟ್ಟಿ ಹಾಗೂ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ಲಗತ್ತಿಸಬೇಕಾಗಿ ಕೋರಿದೆ. ವಾರ್ಷಿಕ ಮಹಾಸಭೆಗೆ ಬರುವಾಗ ಕಡ್ಡಾಯವಾಗಿ ನಕಲು ಆಧಾರ ಕಾರ್ಡ್ ಪ್ರತಿ ಹಾಗು ವಾರ್ಷಿಕ ವರದಿ ಪುಸ್ತಕದೊಂದಿಗೆ ಹಾಜರಾಗಲು ವಿನಂತಿ.

ವಾರ್ಷಿಕ ಮಹಾಸಭೆಯ ಪ್ರಯುಕ್ತ 15.09.2023 ರಂದು ಕಳೇಲಿಗೆ ರಜೆ ಇರುತ್ತದೆ. ಈಗಾಗಲೇ ಅಂಚೆ ಮೂಲಕ ಆಹ್ವಾನ ಕಳುಹಿಸಲಾಗಿದ್ದು, ತಲುಪದೇ ಇರುವವರು ಇದನ್ನೇ ಆಹ್ವಾನವೆಂದು ಭಾವಿಸಿ, ಆಗಮಿಸಬೇಕಾಗಿ ಕೋರಿದೆ.

ಕಾರ್ಯಕಾರಿ ಮಂಡಳಿಯ ಆದೇಶದ ಪರವಾಗಿ

ಸಹಿ/- (ಜೆ. ವಿಜಯಕುಮಾರ್), ಕಾರ್ಯದರ್ಶಿ

ನಾಗರಾಜ ಯರಗಲ್, ವೀರಪ್ಪ ಎಂ. ಬಾವಿ, ಕೆ.ಟಿ.ಮಹಾಲಿಂಗೇಶ್, ಕೆ. ಚಂದ್ರಪ್ಪ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬಿ.ಕಲಪನಹಳ್ಳಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೆ.ಜಿ.ಕಿರಣ್ ಕುಮಾರ್ - ಉಪಾಧ್ಯಕ್ಷ ಯಲ್ಲಪ್ಪ



ಬಿ ಕಲಪನಹಳ್ಳಿ ಪ್ರಾಥಮಿಕ ಕೃಷಿ ಪತ್ರಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಜಿ.ಕಿರಣ್ ಕುಮಾರ್ ಮತ್ತು ಉಪಾ ಧ್ಯಕ್ಷರಾಗಿ ಯಲ್ಲಪ್ಪ ಅ ವಿ ರೋ ಧ ವಾ ಗಿ

ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಜಿ.ಎನ್. ಸುರೇಂದ್ರ, ನಿರ್ದೇಶಕ ರಾದ ಎಂ.ಬಿ.ನಾಗರಾಜ್, ಯು.ಹೆಚ್. ಸಣ್ಣಬಸಪ್ಪ, ಕೆ.ಇ. ಬಸವನಗೌಡ, ಜಿ.ವಿ.ವಿಜಯಕುಮಾರ್, ಎಂ.ವಿ. ಬಸವೇಶ್, ಡಿ.ಕೆ.ಅರುಣ್, ಜಿ.ಚಂದ್ರಪ್ಪ, ಕೆ.ಆರ್.ರಾಮಪ್ಪ, ಅನ್ನಪೂರ್ಣಮ್ಮ ಕರಿಬಸಮ್ಮ ಮತ್ತಿತರರು ಉಪಸ್ಥಿತರಿದ್ದರು.



ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣದ ್ ಮಾಸದ ಕಡೇ ಶನಿವಾರದ ಪ್ರಯುಕ್ತ ಇಂದು ಬೆಳಿಗ್ಗೆ 9 ಗಂಟೆಗೆ ವಿಶೇಷ ಪೂಜೆ, ಅಭಿಷೇಕ, ಪರವು ಮತ್ತು ಅನ್ನ

But ouser shew, and wasters

ವೀರಾಂಜನೇಯ ಸ್ವಾಮಿಯ ಕಡೆ ಶ್ರಾವಣ ಮಾಸದ ಪರವು



ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಪ್ರಸನ್ನ 🔝 ವೀರಾಂಜನೇಯ ಸ್ವಾಮಿಯ ಕಡೆ ಶ್ರಾವಣ 🧸 ಮಾಸದ ಪರವು, ಪೂಜೆ ಇಂದು ನಡೆಯಲಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಇರುತ್ತದೆ ಎಂದು ಶ್ರೀ ಪ್ರಸನ್ನ ವೀರಾಂಜನೇಯ

ದೇವಸ್ಥಾನ ಸಮಿತಿ ತಿಳಿಸಿದೆ.

ದಿ ದಾವಣಗೆರೆ ಹರಿಹರ – ಅರ್ಬನ್ ಸಹಕಾರ ಬ್ಯಾಂಕ್ ನಿ.,

ಆಡಳಿತ ಕಛೇರಿ: 79/2, ರಜತ ಮಹೋತ್ಸವ ಕಟ್ಟಡ, ಪಿ.ಬಿ. ರಸ್ತೆ, ದಾವಣಗೆರೆ - 577 002, ದೂರವಾಣಿ : 272570

-: ಮಾನ್ಯ ಸದಸ್ಯರುಗಳ ಗಮನಕ್ಕೆ :-

ಶ್ರೀಮತಿ ರಾಜೇಶ್ವರಿ ಕೆ.ಎನ್. ಇವರು ನಮ್ಮ ಬ್ಯಾಂಕಿನ ವಿನೋಬನಗರ ಶಾಖೆಯಲ್ಲಿ ಲಾಕರ್ ಸೌಲಭ್ಯವನ್ನು ಹೊಂದಿದ್ದು, ತುಂಬಾ ವರ್ಷಗಳಿಂದ ಅದನ್ನು ಉಪಯೋಗಿಸದೇ ಇದ್ದು, ಇತ್ತೀಚೆಗೆ ವಿಚಾರಿಸಲಾಗಿ ಅವರು ನಿಧನರಾಗಿದ್ದಾರೆಂದು ಗೊತ್ತಾಗಿದೆ. ನಾಮಿನಿಯ ಸಂಪೂರ್ಣ ವಿಳಾಸ ಇರದೇ ಇರುವುದರಿಂದ, ಅವರನ್ನು ಸಹ ಸಂಪರ್ಕಿಸಿಲು ಆಗಿರುವುದಿಲ್ಲ. ಸದರಿಯವರಿಗೆ ಯಾವುದೇ ವಾರಸುದಾರರಿಲ್ಲ ಎಂದು ಗೊತ್ತಾಗಿರುತ್ತದೆ. ಆದ ಕಾರಣ ನಗರದ ವಕೀಲರಾದ ಶ್ರೀ ಹೆಚ್.ಶಿವಕುಮಾರ್ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರ ಮತ್ತು ವಿನೋಬನಗರ ಶಾಖೆಯ ವ್ಯವಸ್ಥಾಪಕರ ಇವರ ಸಮಕ್ಷಮ ದಿನಾಂಕ 15.09.2023 ರಂದು ಲಾಕರನ್ನು ತೆಗೆಯಲಾಗುತ್ತದೆ. ಇದರ ಬಗ್ಗೆ ಯಾರಿಗಾದರೂ ಆಸಕ್ತಿ ಯಾ ದೂರು ಇದ್ದಲ್ಲಿ ಮೇಲೆ ಕಾಣಿಸಿದ ದಿನಾಂಕದೊಳಗೆ ಪ್ರಧಾನ ವ್ಯವಸ್ಥಾಪಕರನ್ನು ಕಾಣತಕ್ಕದ್ದು.

ಪ್ರಧಾನ ವ್ಯವಸ್ಥಾಪಕರು



Date: 9th & 10th September 2023

ಸ್ಥಳ : ಸರ್ಕಾರಿ ಪ್ರೌಢ ಶಾಲಾ ಮೈದಾನ, ಪ್ರೈವೇಟ್ ಬಸ್ ನಿಲ್ದಾಣದ ಹಿಂಭಾಗ, ದಾವಣಗೆರೆ. ಫೋ.: 91481 50271, 7411781263

ಬೆಳಿಗ್ಗೆ 10 ಕ್ಕೆ ಕಾಲೇಜ್ ಕ್ಯಾಂಪಸ್ ನಲ್ಲಿ ಗ್ರ್ಯಾಜುಯೇಷನ್ ಡೇ ನಡೆಯಲಿದೆ ಎಂದು ಮಹಾವಿದ್ದಾಲಯದ ಪ್ರಾಚಾರ್ಯ ಡಾ. ಬಿ. ಶಿವಕುಮಾರ ಹಾಗೂ ಡೀನ್ ಅಕ್ಕಾಡೆಮಿಕ್ ಡಾ. ಎಸ್. ಎಫ್. ಕೋಡದ ತಿಳಿಸಿದ್ದಾರೆ.

ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ ಮಹಾ ಅಭಿಷೇಕ, ಬೆಳಿಗ್ಗೆ 11 ರಿಂದ 5 ರವರೆಗೆ ಪ್ರಸಾದ, ಸಂಜೆ 7 ಗಂಟೆಗೆ ದೀಪೋತ್ಸವ ಜರುಗಲಿದೆ.



ಉದಯಶಿವಕುಮಾರ ಇನ್ನಾ ಅಮಿಚೆಡ್

ಸಿಐಎನ್ : ಯು4530ಕೆಎ2019ಪಿಎಲಿ130901(ಹಿಂದಿನ ಹೆಸರು : ಉದಯಶಿವಕುಮಾರ ಇನ್ನಾ ಪೈವೇಟ್ ಲಿಮಿಟೆಡ್) ನೋಂದಾಯಿತ ಕಛೇರಿ : #1924/ಎ-196, "ಮಂಜು ಕೃಪ" ಬನಶಂಕರಿ ಬಡಾವಣೆ, ಎನ್ಹೆಚ್-4, ಬೈಪಾಸ್ ಹತ್ತಿರ,ದಾವಣಗೆರೆ-577005, ಕರ್ನಾಟಕ. ವೆಬ್ ಸೈಟ್ : www.uskinfra.com, ಇ–ಮೇಲ್: cs@uskinfra.com, Phone: 08192-297009

04 ನೇ ವಾರ್ಷಿಕ ಸಾಮಾನ್ಯ ಸಭೆಯ ಬಗ್ಗೆ ಕಂಪನಿಯ ಸದಸ್ಥಲಿಗೆ ಸೂಚನೆ

ೊಚನೆಯನ್ನು ಈ ಮೂಲಕ ನೀಡಲಾಗಿದೆ:

ಕಂಪನಿಯ 04 ನೇ ವಾರ್ಷಿಕ ಸಾಮಾನ್ಯ ಸಭೆ ("AGM") ಶನಿವಾರ, 30 ಸೆಪ್ಟೆಂಬರ್, 2023 ರಂದು 03:30 PM ಕ್ಕೆ ಕಂಪನಿಯ ನೋಂದಾಯಿತ ಕಚೇರಿಯಲ್ಲಿ 1924A/196, ಬನಶಂಕರಿ ಬಡಾವಣೆ, NH-4 ಹತ್ತಿರ ಬೈಪಾಸ್ ದಾವಣಗೆರೆ ಕರ್ನಾಟಕ ಭಾರತ- 577005, ನಡೆಯಲಿದೆ. ಕಂಪನಿಗಳ ಕಾಯಿದೆ, 2013 ರ ಎಲ್ಲಾ ಅನ್ವಯವಾಗುವ ನಿಬಂಧನೆಗಳು ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು SEBI (ಪಟ್ಟಿ ಮಾಡುವ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015 (SEBI ಪಟ್ರಿಯ ನಿಯಮಾವಳಿಗಳು) ನೊಂದಿಗೆ ಓದಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ("MCA") ಮತ್ತು SEBI (ಒಟ್ಟಾರೆಯಾಗಿ "ಸಂಬಂಧಿತ ಸುತ್ತೋಲೆಗಳು" ಎಂದು ಉಲ್ಲೇಖಿಸಲಾಗುತ್ತದೆ), AGMಕರೆ ಮಾಡುವ ಸೂಚನೆಯಲ್ಲಿ ನಿಗದಿಪಡಿಸಿದಂತೆ ವ್ಯವಹಾರವನ್ನು ನಡೆಸುತ್ತದೆ.

ಸಂಬಂಧಿತ ಸುತ್ತೋಲೆಗಳಿಗೆ ಅನುಸಾರವಾಗಿ, ಮಂಡಳಿಯ ವರದಿ, ಕಾರ್ಪೊರೇಟ್ ಆಡಳಿತದ ವರದಿ, ಲೆಕ್ಷಪರಿಶೋಧಕರ ವರದಿ ಮತ್ತು ಅದಕ್ಕೆ ಲಗತ್ತಿಸಬೇಕಾದ ಇತರ ದಾಖಲೆಗಳೊಂದಿಗೆ 2022-23 ರ ಹಣಕಾಸು ವರ್ಷದ AGM ಮತ್ತು ಹಣಕಾಸು ಹೇಳಿಕೆಗಳ ಸೂಚನೆಯನ್ನು ಕಳುಹಿಸಲಾಗುತ್ತದೆ. ಕಂಪನಿಯ ಎಲ್ಲಾ ಸದಸ್ಯರಿಗೆ ಎಲೆಕ್ಟಾನಿಕ್ ಮೋಡ್ನಲ್ಲಿ ಇಮೇಲ್ ವಿಳಾಸವನ್ನು ಕಂಪನಿ/ಡಿಪಾಸಿಟರಿ ಪಾರ್ಟಿಸಿಪೆಂಟ್(ರು)/ರಿಜಿಸ್ಕಾರ್ ಮತ್ತು ಟ್ರಾನ್ಫ್ ಏಜೆಂಟ್ ನೊಂದಿಗೆ ನೋಂದಾಯಿಸಲಾಗಿದೆ. ಮೇಲೆ ತಿಳಿಸಲಾದ ದಾಖಲೆಗಳ ಭೌತಿಕ ನಕಲನ್ನು ಕಳುಹಿಸುವ ಅವಶ್ಯಕತೆಗಳನ್ನು MCAಮತ್ತು SEBIಸುತ್ತೋಲೆಗಳ ಮೂಲಕ ವಿತರಿಸಲಾಗಿದೆ. ಮೇಲೆ ತಿಳಿಸಲಾದ ಕಂಪನಿಯ ವೆಬ್ಸ್ಟೆಟ್ www.uskinfra.com ನಲ್ಲಿ BSE ಲಿಮಿಟೆಡ್ನ ವೆಬ್ಸೈಟ್ನಲ್ಲಿ www.bseindia.com ಮತ್ತು ವೆಬ್ಸೈಟ್ನಲ್ಲಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಡ್ ಆಫ್

ಕಂಪನಿಗಳ ಕಾಯಿದೆ, 2013 ರ ಸೆಕ್ಷನ್ 91 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು SEBI ಪಟ್ಟಿ ನಿಯಮಗಳ ಅನುಸಾರವಾಗಿ, AGM ಉದ್ದೇಶಕ್ಕಾಗಿ ಸದಸ್ಯರ ನೋಂದಣಿ ಮತ್ತು ಷೇರು ವರ್ಗಾವಣೆ ಪುಸ್ತಕಗಳನ್ನು ಶುಕ್ರವಾರ, ಸೆಪ್ಟೆಂಬರ್ 22, 2023 ರಿಂದ ಶನಿವಾರ,

ಸೆಪೆಂಬರ್ 30 ರವರೆಗೆ ಮುಚ್ಚಲಾಗುತ್ತದೆ. 2023 (ಎರಡೂ ದಿನಗಳು ಸೇರಿದಂತೆ) ಇಮೇಲ್ ವಿಳಾಸವನ್ನು ನೋಂದಾಯಿಸುವ/ಅಪ್ ಡೇಟ್ ಮಾಡುವ ವಿಧಾನ: (ಎ) ಭೌತಿಕ ಮೋಡ್ ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು. ಅವರ ಇಮೇಲ್ ವಿಳಾಸವನ್ನು ನೋಂದಾಯಿಸದ/ಅಪ್ಡೇಟ್ ಮಾಡದ ಅಥವಾ ಶಾತ್ಕಾಲಿಕವಾಗಿ ತಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲು ಬಯಸುವವರು, ಕಂಪನಿಗೆ ಬರೆಯುವ ಮೂಲಕ ನೋಂದಾಯಿಸಲು/ಅಪ್ ಡೇಟ್ ಮಾಡಲು ವಿನಂತಿಸಲಾಗಿದೆ ಫೋಲಿಯೋ ಸಂಖ್ಯೆಯ ವಿವರಗಳು ಮತ್ತು cs@uskinfra.com ಅಥವಾ info@masserv.com ನಲ್ಲಿ ಪ್ಯಾನ್ ಕಾರ್ಡ್ ನ ಸ್ವಯಂ–ದೃಢೀಕರಿಸಿದ ಪ್ರತಿಯನ್ನು ಲಗತ್ತಿಸುವುದು, (ಬಿ) ಡಿಮೆಟಿರಿಯಲೈಸ್ಡ್ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ತಮ್ಮ ಕೇವಣಿ ಭಾಗವಹಿಸುವವರೊಂದಿಗೆ ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸದ/ಅಪ್ ಡೇಟ್ ಮಾಡದಿರುವವರು, ತಮ್ಮ ಡಿಮ್ಯಾಟ್ ಖಾತೆಯನ್ನು ನಿರ್ವಹಿಸುವ ತಮ್ಮ ಡಿಪಾಸಿಟರಿ ಪಾರ್ಟಿಸಿಪೆಂಟ್ಗಳೊಂದಿಗೆ ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸಲು/ಅಪ್ ಡೇಟ್ ಮಾಡಲು ವಿನಂತಿಸಲಾಗಿದೆ. (ಗಳು)

ರಿಮೋಟ್ ಇ-ವೋಟಿಂಗ್ ಮೂಲಕ ಮತ(ಗಳನ್ನು) ಚಲಾಯಿಸುವ ವಿಧಾನ (ಎ) ರಿಮೋಟ್ ಇ-ವೋಟಿಂಗ್ ಮೂಲಕ ಎಜಿಎಂನ ಸೂಚನೆಯಲ್ಲಿ ಸೂಚಿಸಿರುವಂತೆ ಸದಸ್ಯರು ತಮ್ಮ ಮತ(ಗಳನ್ನು) ವ್ಯವಹಾರದ ಮೇಲೆ ಚಲಾಯಿಸಲು ಅವಕಾಶವನ್ನು ಹೊಂದಿರುತ್ತಾರೆ. (ಬಿ) ಡಿಮೆಟಿರಿಯಲೈಸ್ಡ್ ಮೋಡ್, ಫಿಸಿಕಲ್ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಮತ್ತು ತಮ್ಮ ಇಮೇಲ್ ವಿಳಾಸವನ್ನು ನೋಂದಾಯಿಸದ ಸದಸ್ಥರಿಗೆ ರಿಮೋಟ್ ಇ–ವೋಟಿಂಗ್**ನ ಸೂಚನೆಗಳನ್ನು AGM ನ ಸೂಚನೆಯಲ್ಲಿ ಒದಗಿಸಲಾ**ಗಿದೆ. ರಿಮೋಟ್ ಇ– ವೋಟಿಂಗ್ ಮೂಲಕ ತಮ್ಮ ಮತ(ಗಳನ್ನು) ಚಲಾಯಿಸದ ಎಜಿಎಂಗೆ ಹಾಜರಾಗುವ ಸದಸ್ಯರು ಬ್ಯಾಲೆಟ್ ಪೇಪರ್ ಮೂಲಕ ಎಜಿಎಂನಲ್ಲಿ ಮತ ಚಲಾಯಿಸಲು ಸಾಧ್ಯವಾಗುತ್ತದೆ. ರಿಮೋಟ್ ಇ–ವೋಟಿಂಗ್ ಸೂಚನೆಗಳು ಕಂಪನಿಯ ವೆಬ್ಸೈಟ್ನಲ್ಲಿ www.uskinfra.com ನಲ್ಲಿ ಲಭ್ಯವಿದೆ. (ಸಿ) ಇ–ವೋಟಿಂಗ್ ಮೂಲಕ ಮತ ಚಲಾಯಿಸಲು ಲಾಗಿನ್ ರುಜುವಾತುಗಳನ್ನು ಇಮೇಲ್ ಮೂಲಕ ಸದಸ್ಕರಿಗೆ ಲಭ್ಯವಾಗುವಂತೆ ಮಾಡಬೇಕು. ಇಮೇಲ್ ಸ್ವೀಕರಿಸದ ಸದಸ್ಯರು ಅಥವಾ ಅವರ ಇಮೇಲ್ ವಿಳಾಸವನ್ನು ಕಂಪನಿ/ MAS ಸರ್ವೀಸಸ್ ಲಿಮಿಟೆಡ್/ ಡಿಪಾಸಿಟರಿ ಪಾರ್ಟಿಸಿಪೆಂಟ್ (ಗಳು) ನಲ್ಲಿ ನೋಂದಾಯಿಸದಿರುವವರು, AGM ನ ಸೂಚನೆಗೆ ಸೂಚನೆಗಳಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸುವ

AGM ನ ಸೂಚನೆಯಲ್ಲಿ ಸೂಚಿಸಲಾದ ಎಲ್ಲಾ ಟಿಪ್ಟಣಿಗಳನ್ನು ಮತ್ತು ನಿರ್ದಿಷ್ಟವಾಗಿ, ರಿಮೋಟ್ ಇ-ವೋಟಿಂಗ್ ಮೂಲಕ ಮತ ಚಲಾಯಿಸಲು ಸೂಚನೆಗಳನ್ನು ಎಚ್ಚರಿಕೆಯಿಂದ ಓದಲು ಸದಸ್ಯರನ್ನು ವಿನಂತಿಸಲಾಗಿದೆ.

ಉದಯಶಿವಕುಮಾರ್ ಇನಾ ಲಿಮಿಟೆಡ್

ಉದಯಶಿವಕುಮಾರ್ ವ್ಯವಸ್ಥಾಪಕ ನಿರ್ದೇಶಕ 05326601

1924A/196, ಸ್ವಾಮಿ ವಿವೇಕಾನಂದರ ಶಾಲೆ ಹಿಂದೆ NH4 ಬೈಪಾಸ್ ಹತ್ತಿರ. ಬನಶಂಕರಿ ಬಡಾವಣೆ, ದಾವಣಗೆರೆ-577005

ಸ್ಥಳ: ದಾವಣಗೆರೆ

ದಿನಾಂಕ: 09ನೇ ಸೆಪ್ರೆಂಬರ್ 2023

GENERAL RISK:

f India

ed an

of our

rms of

SEBI.

ned or olicited

rs are

f India

- each

ith the

Shares

which

nay be

nts as

r other

of the

's sole

Client

d cum

Investments in equity and equity-related securities involve a degree of risk and investors should not invest any funds in this Issue unless they can afford to take the risk of losing their investment. Investors are advised to read the risk factors carefully before taking an investment decision in this issue. For taking an investment decision, investors must rely on their own examination of our Company and the Issue including the risks involved. The Equity Shares issued in the Issue have neither been recommended nor approved by Securities and Exchange Board of India nor does Securities and Exchange Board of India guarantee the accuracy or adequacy of Red Herring Prospectus. Specific attention of the investors is invited to the section titled "Risk Factors" beginning on page 21 of Red Herring Prospectus.

CREDIT RATING: This being the issue of Equity Shares, no credit rating is required.

DEBENTURE TRUSTEES: This being the issue of Equity Shares, the appointment of Trustees is not required.

IPO GRADING: Since this issue is made in terms of Chapter IX of the SEBI (ICDR) Regulations, there is no requirement of appointing an IPO Grading

BASIS OF ISSUE PRICE: The Issue Price is determined by the Company in consultation with the Lead Manager. The financial data presented in section "Basis of Issue Price" on page no. 78 of the Red Herring Prospectus are based on Company's Restated Financial Statements. Investors should also refer to the section titled "Risk factors" and "Restated Financial Statement" on page no. 21 and 172 respectively of the Red Herring Prospectus.

ADDITIONAL INFORMATION AS REQUIRED UNDER SECTION 30 OF THE COMPANIES ACT, 2013

CONTENTS OF THE MEMORANDUM OF ASSOCIATION OF OUR COMPANY AS REGARDS ITS OBJECTS: For information on the main objects and other objects of our Company, see "History and Certain Corporate Matters" on page 141 of the Red Herring Prospectus. The Memorandum of Association of our Company is a material document for inspection in relation to the Issue. For further details, see the section "Material Contracts and Documents for Inspection" on page 348 of the Red Herring Prospectus

LIABILITY OF MEMBERS OF THE COMPANY: Limited by shares.

AMOUNT OF SHARE CAPITAL OF THE COMPANY AND CAPITAL STRUCTURE: The Authorised share capital of the Company is ₹ 22,50,00,000/divided into 2,25,00,000 Equity Shares of ₹ 10/- each. The issued, subscribed and paid-up share capital of the Company before the Issue is ₹ 15,44,89,800/divided into 1,54,48,980 Equity Shares of ₹ 10/- each. For details of the Capital Structure, see chapter titled "Capital Structure" beginning on page 56 of the Red Herring Prospectus.

NAMES OF THE SIGNATORIES TO THE MEMORANDUM OF ASSOCIATION OF THE COMPANY AND THE NUMBER OF EQUITY SHARES SUBSCRIBED BY THEM: Given below are the names of the signatories of the Memorandum of Association of the Company and the number of Equity Shares subscribed by them at the time of signing of the Memorandum of Association of our Company: Ravi Agarwal- 50,000 Equity Shares and Nikhil Aggarwal- 50,000 Equity Shares, aggregating to 1,00,000 Equity Shares of ₹10/- each.

Telephone: 011 - 45038228 Email: cs@cellecor.in

ive. RAR TO THE ISSUE

LINE FINANCIAL SERVICES PRIVATE LIMITED

BA, 1st Floor, Okhla Industrial Area, Phase-I, New -110020

91-11-40450193-97; Fax No: +91-11-26812683

l: ipo@skylinerts.com **act Person:** Mr. Anuj Rana

site: www.skylinerta.com

Registration Number: INR000003241 U74899DL1995PTC071324

the Registrar to the Issue, in case of any pre-issue or post-issue related problems, such as non-receipt of letters of allotment, non-credit of allotted Equity Shares in the respective beneficiary account, non-receipt of refund orders and non-receipt of funds by electronic mode etc.

Investors can contact our Company Secretary and Compliance Officer, the Lead Manager or

COMPANY SECRETARY AND COMPLIANCE OFFICER

Unit No. 703, 7th Floor, Jaksons Crown Heights Plot No. 3BI Twin District Centre, Sector 10

fore applying in the Issue. Full copy of the Red Herring Prospectus is available on the website of the SEBI at <u>www.sebi.gov.in</u> , the website of the Lead Manager to the Issue at gets Limited (Telephone: 011 – 45038228) Lead Manager: Narnolia Financial Services Limited (Telephone: +91- 8130678743). Bid-cum-application Forms will also be available

Ms. Varsha Bansal

Rohini Delhi 110085 India

Website: www.cellecor.com

t SCSBs at the specific locations or registered brokers at the broker centers or RTA or DP's. The SCSB's will block the amount in the account as per the authority contained in e will be no need of refund. For more details on the ASBA process, please refer to the details given in application forms and Red Herring Prospectus and also please refer to the

2018/138 dated November 01, 2018 and as modified through its SEBI circular (SEBI/HO/CFD/ DIL2/CIR/P/2019/50) dated April 3, 2019, SEBI circular (SEBI/HO/CFD/DIL2/ 019/133 dated November 08, 2019, SEBI Circular No. SEBI/HO/CFD/DIL2/CIR/P/2020/50 dated March 30, 2020, SEBI circular no. SEBI/HO/CFD/DIL2/CIR/P/2021/2480/1/M dated June 2, 2021, SEBI Circular no. SEBI/HO/CFD/DIL2/CIR/P/2022/45 dated April 5, 2022 and SEBI Circular no. SEBI/HO/CFD/DIL2/CIR/P/2022/51 dated April 20, 2022 have to apply through UPI Mechanism. Retail Individual Investor whose bank is not live on UPI as on date of this circular, may use the other alternate channels available to them er titled "Issue Procedure" beginning on page 243 of the Red Herring Prospectus.

re making any investment decision.

er considerations, to undertake an initial public offering of its Equity Shares and has filed the Red the SEBI at <u>www.sebi.gov.in</u> , the website of the Lead Manager to the Issue at <u>www.narnolia.com</u>, volves a high degree of risk and for details relating to the same, see section titled "Risk Factors"

y state securities laws in the United States, and unless so registered, may not be offered or sold

applicable U.S. state securities laws. There will be no public offering in the United States and the

For CELLECOR GADGETS LIMITED

On Behalf of the Board of Directors Sd/-Ravi Agarwal

dated 08.09.23

Date: September 09, 2023 **Managing Director**

PSPCL Punjab State Power Corporation Limited

(Regd. Office: PSEB Head Office, The Mall, Patiala) Corporate Identity Number U40109PB2010SGC033813 Website: www.pspcl.in (Contact Number 9646118754) dated 05.09.23

Tender Enquiry No. 307/HPs/ED-I/S-425

Dy.CE/ Hydel Projects, PSPCL, Shed A-3, Shakti Vihar, PSPCL, Patiala Invites E-Tender for Repair of one no. 132/11KV, 3 Ø, 6 MVA Power Transformer make Technical Associates Ltd. bearing Sr. No. SO0000168 alongwith Erection/Fitting,

For detailed NIT & tender specification please refer to https://eproc.punjab.gov.in from 08.09.2023 onwards.

Note: Corrigendum and addendum, if any will be published online at https://eproc.punjab.gov.in C 632/23

76155/12/2154/2023/27632

PSPCL Punjab State Power Corporation Limited

(Regd. Office: PSEB Head Office, The Mall, Patiala) Corporate Identity Number U40109PB2010SGC033813 Website: www.pspcl.in (Contact no. 96461-17659, 96461-17604)

Tender Enquiry no. 1577/O&M/PC-2467

Chief Engineer / O&M (P&P Cell-II), GHTP, Lehra Mohabbat, invites E-tender for the Procurement of Caustic Soda Lye (47.5%) & Hydrochloric Acid for the year 2023-24,

For detailed NIT & tender Specification please refer to https://eproc.punjab.gov.in from 08-09-2023 from 17:00 hrs. onwards.

Note: Corrigendum and addendum, if any will be published online at https://eproc.punjab.gov.in

GHTP-72/23 76155/12/2159/2023/27655



UDAYSHIVAKUMAR INFRA LIMITED

CIN: U45309KA2019PLC130901 (Formerly known as Udayshivakumar Infra Private Limited)

Registered Office: # 1924/A-196, "Manjukrupa", Banashankari Badavane, Near NH-4 Bypass, Davangere-577005, Karnataka Website: www.uskinfra.com, Email: cs@uskinfra.com, Phone: 08192-297009

to the members of the company 04th Annual General Meeting

Notice is hereby given that:

- 1. The 04th Annual General Meeting ("AGM") of the Company will be held on Saturday, the 30th day of September, 2023 at 03:30 PM at the Registered Office of the Company at 1924A/196. Banashankari Badayane. Near Nh-4 Bypass Dayangere Karnataka India- 577005, in compliance with all the applicable provisions of the Companies Act, 2013 and the Rules made thereunder and the SEBI (Listing Obligations and Disclosure Requirements) Regulations, 2015 (SEBI Listing Regulations), read with General Circulars issued by Ministry of Corporate Affairs ("MCA") and SEBI (collectively referred to as "relevant circulars"), to transact the business as set out in the Notice calling the AGM.
- 2. In compliance with the relevant circulars, the Notice of the AGM and the financial statements for the financial year 2022-23, along with Board's Report, Corporate Governance Report, Auditors' Report and other documents required to be attached thereto, will be sent to all the members of the Company in electronic mode to those members whose email address is registered with the Company/Depository Participant(s)/Registrar & Transfer Agent. The requirements of sending physical copy of above mentioned documents has been dispensed with vide MCA & SEBI circulars. The aforesaid the Company's website at www.uskinfra.com on the website of BSE Limited at www.bseindia.com and on the website of National Stock Exchange of India Limited at www.nseindia.com.
- 3. Pursuant to Section 91 of the Companies Act, 2013 and Rules made thereunder and SEBI Listing Regulations, the Registrar of Members and Share Transfer Books for the purpose of AGM will be closed from Friday, September 22, 2023 to Saturday, September 30, 2023 (both days inclusive)
- 4. Manner of registration/updating email address:
 - (a) Members holding shares in physical mode, if any, who have not registered/updated their email address or who wish to temporarily get their email address and mobile number registered, are requested to register/update the same by writing to the company with details of folio number and attaching a self-attested copy of PAN card at cs@uskinfra.com or info@masserv.com, (b) Members holding shares in dematerialised mode, who have not registered/updated their email address with their
- Depository Participant(s), are requested to register/update their email address with their Depository Participant(s) with whom they maintain their demat account(s) 5. Manner of casting vote(s) through remote e-voting
 - Members will have an opportunity to cast their vote(s) on the business as set out in the Notice of the AGM through
 - remote e-votina. (b) The instructions of remote e-voting by the members holding shares in dematerialised mode, physical mode and for
 - members who have not registered their email address has been provided in the Notice of the AGM. The Members attending the AGM, who have not cast their vote(s) by remote e-voting, will be able to vote at the AGM through Ballot Paper. The instructions for remote e-voting is available on the website of the Company at www.uskinfra.com. The login credentials for casting votes through e-Voting shall be made available to the members through email.
- Members who do not receive email or whose email address is not registered with the Company/ MAS Services Limited/ Depository Participant (s), may generate login credentials by following instructions given in the Notes to the Notice of AGM 6. Members are requested to carefully read all the Notes set out in the Notice of the AGM and in particular, instructions for

FOR UDAYSHIVAKUMAR INFRA LIMITED

UDAYSHIVAKUMAR Name Designation **Managing Director**

DIN 05326601 Address

casting vote through Remote e- Voting.

Place: Davangere, Karnataka

1924 A/196, Behind Swami Vivekananda School Near NH4 Bypass Banashankari Badavane

Davanagere-577005, KA IN

Date - 09th September 2023

ugh for oers allot may yd b

aka

n

PMgere

ade

ting

d to

-23, hed

s is

sical and

and

the

ty of

l at

hall